

Ref: CAGL/EQ/2025-26/62

July 23, 2025

To

BSE Limited

Phiroze Jeejeebhoy Towers

Dalal Street

Mumbai - 400001

Scrip code: 541770

National Stock Exchange of India Limited

Exchange Plaza, C-1, Block G

Bandra Kurla Complex, Bandra (East)

Mumbai - 400051

Symbol: CREDITACC

Dear Sir/Madam,

Sub.: Newspaper Publication of Financial Results

Pursuant to provisions of Regulation 47 of the SEBI (Listing Obligations & Disclosure Requirements) Regulations, 2015, please find enclosed copies of newspaper publication of the Unaudited Financial Results for the first quarter ended June 30, 2025, published today i.e. July 23, 2025, in Financial Express and Vishwavani (Kannada) newspapers.

Please take the same on record.

Thanking you,

Yours' Truly

For CreditAccess Grameen Limited

M. J. Mahadev Prakash

Company Secretary & Chief Compliance Officer

Encl.: As above



HDFC Asset Management Company Limited

CIN: L65991MH1909PLC123027

Registered Office: HDFC House, 2nd Floor, H.T. Parekh Marg, 165-166, Backbay Reclamation, Churchgate, Mumbai - 400 020. Phone: 022 66318333 / Toll Free Nos: 1800-3010-6767 / 1800-419-7676. e-mail: hello@hdfcfund.com • Visit us at: www.hdfcfund.com

NOTICE

NOTICE is hereby given that in accordance with the powers delegated by HDFC Trustee Company Limited, the Trustee to HDFC Mutual Fund ("the Fund"), the following Distribution under Income Distribution cum Capital Withdrawal ("IDCW") is declared under **HDFC Balanced Advantage Fund, an Open-ended Balanced Advantage Fund ("the Scheme") and Friday, July 25, 2025** (or the immediately following Business Day, if that day is not a Business Day) is fixed as the Record Date for the same:

Name of the Scheme / Plan(s) / Option(s)	Net Asset Value ("NAV") as on July 21, 2025 (₹ per unit)	Amount of Distribution (₹ per unit) ¹	Face Value (₹ per unit)
HDFC Balanced Advantage Fund - Regular Plan - IDCW Option (Payout and Reinvestment)	39.372	0.250	10.00
HDFC Balanced Advantage Fund - Direct Plan - IDCW Option (Payout and Reinvestment)	45.962		

¹Amount of distribution per unit will be the lower of the rate mentioned above or the available distributable surplus (rounded down to a multiple of five at the third decimal) as on the Record Date.

Pursuant to the Distribution, the NAV of the IDCW Option(s) of the above Scheme would fall to the extent of such distribution and statutory levy, if any.

Amount will be paid, net of applicable tax deducted at source (TDS), to those Unit holders / Beneficial Owners whose names appear in the Register of Unit holders maintained by the Fund / Statements of Beneficial Ownership maintained by the Depositories, as applicable, under the IDCW Option(s) of the aforesaid Scheme on the Record Date (including investors whose valid purchase / switch-in requests are received by the Fund and the funds are available for utilization before cut-off timings in respect of the aforesaid Scheme, on the Record Date).

With regard to Unit holders who have opted for Reinvestment facility under the IDCW Option(s), the amount due (net of applicable TDS) will be reinvested, by allotting Units at the applicable NAV per Unit (adjusted for applicable stamp duty).

As mandated under SEBI (Mutual Funds) Regulations and Master circular for Mutual Funds dated June 27, 2024, for redemptions and IDCW declared, payout will be done only through electronic mode(s), even where a Unit holder has opted to receive physical instruments.

Thus, payment of such amounts shall be made through physical instruments, only in exceptional circumstances for reasons to be recorded by the AMC. Accordingly, unit holders who have opted for / have earlier received physical instruments are requested to update their bank account details by / sending us a copy of a cancelled cheque of first / sole holder's bank account.

All updations of PAN, KYC, email address, mobile number, nominee details, etc. should immediately be forwarded to the Investor Services Centers of the Fund (for units held in non-demat form) / Depository Participant (for units held in demat form). Unit holders are also advised to link their PAN with Aadhaar Number. Further, Unit holders can view the Investor Charter available on website of the Fund as well as check for any unclaimed redemptions or IDCW payments.

In view of individual nature of tax consequences, each investor should seek appropriate advice.

For HDFC Asset Management Company Limited
(Investment Manager to HDFC Mutual Fund)

Place: Mumbai

Date: July 22, 2025

Sd/-

Authorized Signatory

MUTUAL FUND INVESTMENTS ARE SUBJECT TO MARKET RISKS. READ ALL SCHEME RELATED DOCUMENTS CAREFULLY.

CANARA ROBECO

Canara Robeco Mutual Fund

Investment Manager: Canara Robeco Asset Management Co. Ltd.
Construction House, 4th Floor, 5, Walchand Hirachand Marg, Balchandra Estate, Mumbai 400 001.
Tel.: 6658 5000 Fax: 6658 5012/13; www.canararobeco.com; CIN: U65990MH1993PLC071003

NOTICE NO. 28

Declaration of Income Distribution cum Capital Withdrawal ("IDCW") in Canara Robeco Mutual Fund Schemes:

Notice is hereby given that the Board of Directors of CRMF Trustee Private Limited has declared IDCW in the following schemes, subject to availability of distributable surplus:

Scheme Name	Investment Plan/Option	IDCW (₹ Per Unit)	Face Value (₹ Per Unit)	Nav Per Unit as on 21/07/2025 (₹)
Canara Robeco Consumer Trends Fund	Regular Plan - IDCW (Payout/Reinvestment)	2.48	10.00	50.2700
	Direct Plan - IDCW (Payout/Reinvestment)	4.54	10.00	91.8200
Canara Robeco Focused Fund	Regular Plan - IDCW (Payout/Reinvestment)	0.93	10.00	18.6900
	Direct Plan - IDCW (Payout/Reinvestment)	1.00	10.00	20.0400
Canara Robeco Value Fund	Regular Plan - IDCW (Payout/Reinvestment)	0.91	10.00	18.3600
	Direct Plan - IDCW (Payout/Reinvestment)	0.97	10.00	19.5200
Canara Robeco Multi Cap Fund	Regular Plan - IDCW (Payout/Reinvestment)	0.72	10.00	14.7000
	Direct Plan - IDCW (Payout/Reinvestment)	0.74	10.00	15.0100
Canara Robeco Short Duration Fund	Regular Plan - Monthly IDCW (Payout/Reinvestment)	0.06	10.00	15.8166
	Direct Plan - Monthly IDCW (Payout/Reinvestment)	0.06	10.00	18.2505
Canara Robeco Conservative Hybrid Fund	Regular Plan - Monthly IDCW (Payout/Reinvestment)	0.10	10.00	13.3558
	Direct Plan - Monthly IDCW (Payout/Reinvestment)	0.10	10.00	16.8101
Canara Robeco Equity Hybrid Fund	Regular Plan - Monthly IDCW (Payout/Reinvestment)	0.73	10.00	99.6300
	Direct Plan - Monthly IDCW (Payout/Reinvestment)	0.60	10.00	135.2000

Pursuant to payment of dividend/IDCW, the NAV of the IDCW option of the schemes would fall to the extent of payout and statutory levy (if any).

Record Date for the purpose of distribution of dividend/IDCW is July 25, 2025, or the next business day if the record date happens to be a non-business day. All unit holders, under the abovementioned Plan/Option, whose names appear on the register of unit holders of the Scheme as on the record date, are eligible for the dividend/IDCW.

The Dividend/IDCW declared out of the Distributable Surplus of the abovementioned Schemes will be paid net of tax deducted at source (TDS) as applicable, to those unit holders whose names appear in the register of unit holders as on the Record Date.

Declaration of dividend/IDCW is subject to availability of distributable surplus on the record date/ex-dividend date.

In case the distributable surplus is less than the quantum of dividend/IDCW on the record date/ex-dividend date, the entire available distributable surplus in the Scheme/Plan will be declared as dividend/IDCW.

In view of individual nature of tax consequences, each investor is advised to consult his/her own professional financial/tax advisor.

Unit holders are requested to visit www.canararobeco.com to claim their Unclaimed Redemption & Dividend/IDCW amounts and follow the procedure prescribed therein.

For and on behalf of Canara Robeco Asset Management Company Ltd.
(Investment manager for Canara Robeco Mutual Fund)

Date: 22-07-2025

Place: Mumbai

Sd/-

Authorized Signatory

Mutual Fund investments are subject to market risks, read all scheme related documents carefully.



BIRLA CABLE LIMITED

CIN: L31300MP1992PLC007190

Registered Office: Udyog Vihar, P.O. Choralha, Rewa - 486 006 (M.P.)
Telephone No: +91 7682-400880 • Fax No: +91 7682-400880
Email: headoffice@birlacable.com • Website: <https://www.birlacable.com>

NOTICE

SPECIAL WINDOW FOR RE-LODGE-MENT OF TRANSFER REQUESTS OF PHYSICAL SHARES

Notice is hereby given that in terms of SEBI Circular No. SEBI/HO/MIRSD/MISD-PoD/PIR/2025/97 dated 27th July 2025, a Special Window has been opened for the lodgement of transfer deeds, which were lodged prior to the deadline of 1st April, 2019 and rejected / returned / not attended due to deficiency in the documents / process or otherwise. The re-lodgement window shall remain open for a period of six months i.e. from 7th July, 2025 till 6th January, 2026.

During this period, the securities that are re-logged for transfer (including those requests that are pending with the Company / RTA, as on date) shall be issued only in demat mode. Due process shall be followed for such transfer-cum demat requests.

Shareholders who have missed the earlier deadline of 31st March, 2021 are encouraged to take advantage of this opportunity by furnishing the necessary documents to the Company's Registrar and Share Transfer Agents (RTA), i.e. M/s. MUFG Intime India Pvt. Ltd., C-101, Embassy 247, LBS Marg, Vikhroli (West), Mumbai - 400083, e-mail: mumbai@in.mpmis.mufg.com or the Company at e-mail: investorgrievance@birlacable.com for further assistance.

For Birla Cable Limited

Date: 22nd July, 2025

Place: Rewa

(Suman)

Company Secretary

Parag Parikh Financial Advisory Services Limited

CIN: U67190MH1992PLC068970

Regd. & Corp. Off: 81/82, 8th Floor, Sakhar Bhawan, Ramnath Goenka Marg, 230, Nariman Point, Mumbai - 400 021. Tel: 31 22 6140 5555 Fax: 31 22 2284553
Email: services@ppfas.com Web: www.ppfas.com

NOTICE OF ANNUAL GENERAL MEETING AND RECORD DATE OF THE COMPANY

NOTICE is hereby given that the 33rd Annual General Meeting ("AGM/Meeting") of the members of Parag Parikh Financial Advisory Services Limited ("PPFAS"/"Company") is scheduled to be held on **Monday, 18th August 2025 at 4:00 p.m. (IST)** through Video Conference ("VC")/Other Audio Visual Means ("OAVM") to transact the business, as set out in the Notice of the AGM.

The Ministry of Corporate Affairs (MCA) vide Circular No. 14/2020 dated April 8, 2020, Circular No. 17/2020 dated April 13, 2020, Circular No. 20/2020 dated May 05, 2020, 2/2022 dated May 05, 2022, 10/2022 dated December 28, 2022, 09/2023 dated September 25, 2023 and 09/2024 September 19, 2024 (collectively referred to as "MCA Circulars") has permitted the holding of AGM through VCOAVM without physical presence of the Members at the common venue. In compliance with the Companies Act, 2013 ("Act"), MCA Circulars, the AGM of the Members of the Company will be held through VCOAVM.

The Notice of the AGM along with the Annual Report for the Financial Year 2024-25 will be sent only by electronic means to those Members whose email addresses are registered with the Company/Depositories. The said Notice and the Annual Report will also be available on the Company's website i.e. www.ppfas.com. The instructions for joining the AGM will be provided in the Notice of the AGM. Members attending the AGM through VC/OAVM shall be counted for the purpose of reckoning the quorum under section 103 of the Companies Act, 2013.

The Company is providing remote e-voting facility ("Remote e-voting") as well as e-voting system during the AGM ("e-voting") to all its Members to cast their votes on all the resolutions set out in the Notice of the AGM. The detailed procedure for remote e-voting e-voting and login details for e-voting will be provided in the Notice of the AGM. Members holding shares in physical mode or who have not registered their email address with the Company are requested to register the same with the Company by sending email at email@ppfas.com.

RECORD DATE FOR FINAL DIVIDEND AND PAYMENT THEREOF

The Company has fixed **Tuesday, 12th August, 2025** as the "Record Date" for determining entitlement of members to final dividend for the financial year ended 31st March, 2025, if approved at the AGM.

The final dividend will be paid within 30 days from the conclusion of the AGM to the members whose name appears on the Company's Register of Members as on the Record Date.

The payment of final dividend shall be made through electronic mode to the members who have registered their bank account details with the Depositories/Company. Dividend warrants will be dispatched to the registered address of the Members who have not registered their bank account details with the Company.

This Notice is being issued for the information and benefits of all the Members of the Company.

By order of the Board of Directors

For Parag Parikh Financial Advisory Services Limited

Sd/-

Rajdeep Jadava

Company Secretary & Compliance Officer

Place: Mumbai

Date: 22nd July, 2025

GOVERNANCE

SAB EVENTS & GOVERNANCE NOW MEDIA LIMITED

CIN: L22291MH2014PLC254848

Regd. Off: 7th Floor, Ashish Chambers, Oberoi Complex, New Link Road, Andheri (West), Mumbai 400 053
E-mail: info@sabeventsnow.com Website: www.sabeventsnow.com
Tel: 022 - 4923 0711 Fax: 022 - 2638 5459

POSTAL BALLOT NOTICE AND E-VOTING INFORMATION

NOTICE is hereby given according to Section 110 read with Section 108 and other applicable provisions if any, of the Companies Act, 2013 ("Act") (including any statutory modification or re-enactment thereof for the time being in force), read with Rule 28 and 22 of the Companies (Management and Administration) Rules, 2014 ("Rules"), Regulation 44 of the Securities and Exchange Board of India (Listing Obligations and Disclosure Requirements) Regulations, 2015 ("SEBI Listing Regulations"), Secretarial Standard on General Meetings issued by The Institute of Company Secretaries of India ("SS-2"), each as amended, and as per the requirements prescribed by the Ministry of Corporate Affairs ("MCA") for holding general meetings/ conducting postal ballot process through e-voting vide General Circular Nos. 14/2020 dated April 8, 2020, 17/2020 dated April 13, 2020, 2/2022 dated June 15, 2022, 10/2022 dated September 28, 2022, 09/2023 dated September 19, 2023, 10/2024 dated June 23, 2024, 20/2021 dated December 8, 2021, 3/2022 dated May 5, 2022, 11/2022 dated December 28, 2022, and 09/2023 dated September 25, 2023, (collectively the "MCA Circulars"), to transact the special business as set out hereunder by passing Ordinary Resolution by way of postal ballot only, by voting through electronic means ("remote e-voting"). The Company has on or before Wednesday, 27th July 2025 sent to its Members, who have registered their e-mail IDs with Depository Participant(s) or with the Company, the Notice of Postal Ballot dated 21st July 2025, together with an Explanatory Statement under Section 102 of the Act, vide an email through National Securities Depository Limited ("NSDL").

The Company's Board of Directors has appointed Mr. Bhavesh Chhabra, Proprietor of M/s. Bhavesh Chhabra & Associates (Membership No. A4803, CP No. 2147), Practising Company Secretaries to act as the Scrutinizer for conducting the Postal Ballot process, fairly and transparently.

Members are requested to provide their assent or dissent through e-voting only. The Company has availed the services of the National Securities Depository Limited ("NSDL") for facilitating e-voting to enable the Shareholders to cast their votes electronically. The detailed procedure for e-voting is enumerated in the Notice to the Postal Ballot Notice.

Details of the Resolution for which approval of shareholders is sought are as follows:

Sr. No.	Description of Resolutions
1.	To consider and approve the re-appointment of Mr. Kalanath Ashwin (DIN: 2700388) as Managing Director of the Company for further term of 5 (five) years or, if thought fit, to pass the following resolution as an Ordinary Resolution.

Details of e-voting is as follows:

E-voting Start Date	Wednesday, 27 th July, 2025 at 9:00 a.m.
E-voting End Date	Thursday, 21 st August, 2025 at 5:00 p.m.
Cut-off Date	Friday, 18 th July, 2025

In line with the MCA Circulars, the Postal Ballot Notice is being sent only through electronic mode to those Members whose email addresses are registered with the Company/Depositories. The communication of the assent or dissent of the Members would take place through the e-voting system only.

Members who have not updated their email addresses with the Company are requested to update their email addresses by writing to the Company at info@sabeventsnow.com along with the copy of the signed request letter in Form SH-1 mentioning the name and address of the Member, self-attested copy of the PAN card, and self-attested copy of any document (eg. Driving License, Election Identity Card, Passport) in support of the address of the Member. Members holding shares in dematerialized mode are requested to register/update their email addresses with the relevant Depository Participant(s). In case of any queries/difficulties in registering the email address, Members may write to info@sabeventsnow.com.

In case of any queries/grievances, you may refer to the Frequently Asked Questions (FAQs) for Members and the e-voting user manual available at the download section of www.evoing.nsdl.com or at National Securities Depository Limited (NSDL) at <http://180.22.35.33/itd/>.

The result of the Postal Ballot within two working days from the conclusion of the postal ballot e-voting and the same will be available on the Company's website at www.sabeventsnow.com.

For Sab Events & Governance Now Media Limited

Place: Mumbai

Date: 21st July 2025

Sd/-

Ravi Gautam Adhikari

Chairman

DIN: 02715955



POONAWALLA FINCORP

POONAWALLA FINCORP LIMITED

Registered office: 201 and 202, 2nd Floor, AP81, Koregaon Park Annex, Mundhwa, Pune - 411 036, Maharashtra
Corporate Office: Unit No 2401, 24th Floor, Altimus, Dr. G.M. Bhosale Marg, Worli, Mumbai - 400 018, Maharashtra
Phone: 020 6780 8090, CIN: L31504PN1978PLC209007
Website: www.poonawallafincorp.com; Email: secretary@poonawallafincorp.com

Special Window for Re-lodgement of Transfer Requests of Physical Shares of Poonawalla Fincorp Limited

Pursuant to SEBI Circular No. SEBI/HO/MIRSD/MISD-PoD/PIR/2025/97 dated July 02, 2025, all Shareholders are hereby informed that a "Special Window" is being opened for a period of six months, from July 07, 2025 to January 06, 2026 to facilitate re-lodgement of transfer requests of physical shares.

During this period, the securities that are re-logged for transfer (including those requests that are pending with the Company / Registrar and Share Transfer Agent, as on date) shall be issued only in demat mode. Due process shall be followed for such transfer-cum demat request.

This facility is available for Transfer deeds lodged prior to April 01, 2019 and which were rejected, returned, or not attended to due to deficiencies in documents/process/or otherwise. Shareholders who have missed the earlier deadline of March 31, 2021 are encouraged to take advantage of this opportunity by furnishing the necessary documents to the Company's Registrar and Share Transfer Agent at the address below:

MUFG Intime India Private Limited

(Formerly known as Link Intime India Private Limited)
Correspondence Office address - C-101, 247 Park, L B S Marg, Vikhroli West, Mumbai - 400 083, Maharashtra.
Email: rt.helpdesk@in.mpmis.mufg.com
Telephone No + 91 8108116767

Registered Office:

201 and 202, 2nd floor, AP 81, Koregaon Park Annex, Mundhwa, Pune - 411 036, Maharashtra.

Date: July 22, 2025

For Poonawalla Fincorp Limited

Sd/-

Shabnum Zaman

Company Secretary

ACS No. 13918

NOTICE



Annual Report of the schemes of JM Financial Mutual Fund ("the Mutual Fund") or Abridged Summary thereof:

All unitholders are requested to note that pursuant to Para 5.4 of SEBI Master Circular No. SEBI/HO/IMD/IMD-PoD-1/PIR/2024/49 dated June 27, 2024, the annual report and abridged summary reports of all the schemes of the Mutual Fund for the period ended March 31, 2025, have been hosted on the websites of the Mutual Fund and AMFI. Unitholders can access the reports using the following path: <https://www.jmfinancialmf.com/downloads/Scheme-Financials>

The unitholders can also submit a request for a physical or electronic copy of the annual report or abridged summary by sending a request on the email id: investor@jmf.com from their registered e-mail ID or by sending a signed written request to the following address:

Investor Relations Department, JM Financial Asset Management Limited, Office No. 501, X'trium Building, 291, Andheri Kurla Road, Next to Holy Family Church, Andheri East, Mumbai 400 093.

For existing investors, an Option Form for opting in to receive the physical copy of Annual Report/ Abridged Summary is available on the website of the Mutual Fund under 'Downloads' section. Investors can also update their email id by submitting the aforesaid form with JM Financial Asset Management Limited to receive the annual reports/abridged summary by email every year automatically.

However, in case an investor has not opted-in, it will be presumed that he/she has opted out from receiving the physical copy of the Annual Report or Abridged Summary.

Place: Mumbai

Date: July 22, 2025

Authorised Signatory

(Investment Manager to JM Financial Mutual Fund)

For further details, please contact :


JM Financial Asset Management Limited

Registered Office: 7th Floor, Energy, Appasahb Marathe Marg, Prabhadevi, Mumbai - 400025.
Corporate Office: Office B, 8th Floor, Energy, Appasahb Marathe Marg, Prabhadevi, Mumbai-400025. Corporate Identity Number: U65991MH1994PLC078879 • Tel. No: (022) 6198 7777 • Fax No: (022) 6198 7704 • E-mail: investor@jmf.com • Website: www.jmfinancial.com

Mutual Fund investments are subject to market risks, read all scheme related documents carefully. REF No. 19/2025-26

CREDITACCESS GRAMEEN LIMITED
Regd. & Corp. Office: No. 49, 48th Cross, 8th Block, Jayanagar, (Next to Rajalakshmi Kalyana Mantap) Bengaluru KA-560070 IN
Email: info@cagrameen.in | Website: www.creditaccessgrameen.in
CIN: L51216KA1991PLC053425

ಬೆಂಗಳೂರು: ರಾಷ್ಟ್ರಮಟ್ಟದ ಪ್ರಾರಾಲಿಂಪಿಕ್ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ವಿಜೇತರಾಗಿದ್ದ ಎರಡನೇ ಸುನು



ಮದರಾಸಿನಿಂದ ಬರಬೇಕು. ಈಗಿನ
ಕಳೆದುಕೊಂಡ ಈಜುಗಾರನಿಗೆ
ನ್ಯಾಯಯುತ ವಾಗಿ ಸೇರ
ಬೇಕಾದ 6 ಲಕ್ಷ ರು.ಗಳಲ್ಲಿ ಬಾಕಿ
ಇದ್ದು 1.26 ಲಕ್ಷ ರು. ಮಾತ್ರ

ಕೆ.ಎಸ್.ವಿಶ್ವಾಸ್ (34) ಸಲ್ಲಿಸಿದ ಅರ್ಜಿ ಹಾಗೂ ಸರ್ಕಾರಕ್ಕೆ ಹೈಕೋರ್ಟ್ 2 ಲಕ್ಷ ರೂ.ಗಳ ದಂಡ ವಿಧಿಸಿದೆ.

ಪೀಠ, ದಂಡದ ಮೊತ್ತವನ್ನು ದಾವೆಯ ಖರ್ಚಿನ ರೂಪದಲ್ಲಿ ಅರ್ಜಿದಾರರಿಗೆ ಎರಡು ವಾರಗಳಲ್ಲಿ ಪಾವತಿಸಬೇಕು ಎಂದು ತಾಕೀತು ಮಾಡಿದೆ. ಜೀವನದ ಬಾಕಿ ಆದಾಯಗಳ ವಿಧದ ಕ್ಷೇಪಿ ಸಮಗೃಹೀತ

ವ್ಯಕ್ತಿಯ ಅಪರೂಪದ ಸಾಧನೆಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ವಿಶೇಷ ಪ್ರತಿಭೆಯ ಮಾನವ ಚೈತನ್ಯಗಳಿಗೆ ಸರಕಾರ ಪ್ರೋತ್ಸಾಹವೇಬೇಕು. ಅದರ, ಈ ಪ್ರಕರಣದಲ್ಲಿ ಒಳಿತಿಗಾಗಿರುವ ಹಿನ್ನೆಲೆಯಾದ ಮನವರಿಕೆ ವಿನ್ಯಾಸಗೊಳಿಸುವ

ಮೂಲಕ ನಿರ್ದಯತೆ ತೋರಿದ್ದಾರೆ. ಇದು ನ್ಯಾಯದ
ಘನತೆ ಕುಗ್ಗಿಸುವ ನಡೆಯಾಗಿದೆ ಎಂದು ತಿಳಿಸಿದೆ. ಇದಕ್ಕೆ
ಸರಕಾರವೇ ಫೋಪಿಸಿದ ನಗದು ಬಹುಮಾನದ ಬಾಕಿ
ಈಗ ವರ್ಷಗಳು ಕಳೆದರೂ ನೀಡಿಲ್ಲ. ಯಾವ ಸುಲಿಗೆ

ಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳನ್ನು
ಪೋಣಿಗಾರರನ್ನಾಗಿ ಮಾಡಬೇಕಾಗಿದೆ ಪೀಠ ಹೇಳಿದೆ.

ತಪ್ಪಿತನ ಅಧಿಕಾರಿಯೇ
ದಂಡ ಕಟ್ಟಬೇಕು

ದಂಡದ ಮೊತ್ತವನ್ನು ಯಾವ ಸುಲೀಕರಣ ಮತ್ತು ಕ್ರೀಡಾ ಇಲಾಖೆಯ ತಪ್ಪಿತಸ್ತ ಅಧಿಕಾರಿ ತನ್ನ ಜೀವಿನಿಂದಲೇ ಪಾವತಿಸಬೇಕು. ಜತೆಗೆ, ಬಾಕಿಯಿರುವ 1.26 ಲಕ್ಷ ರು.ಗಳನ್ನು ಎರಡು

ವಾರಗಳ ಒಳಗಾಗಿ ಪಾವತಿಸಬೇಕು. ಒಂದು ವೇಳೆ ಪಾವತಿ ಮಾಡದೇ ಹೋದರೆ ಎರಡು ವಾರಗಳ ನಂತರದ ದಿನದಿಂದ ಪೂರ್ಣ ಮೊತ್ತವನ್ನು ಪಡೆಯುವ ತನಕ ದಿನಂಪ್ರತಿ 1 ಸಾವಿರ ರು.ಗಳ

ಹೆಚ್ಚುವರ ದಂಡ ಕಟ್ಟಬೇಕಾಗುತ್ತದೆ ಎಂದು
ಹೈಕೋರ್ಟ್ ಹೇಳಿದೆ.

ಸಿರಿ | ಐದು ವಿಸ್ತಾರ ವ್ಯಾಪ್ತಿಯಲ್ಲಿ
ಆನ್‌ಲೈನ್ ಸೇವೆ ಆಲಭ್ಯ

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆ ಐದು ಏಷ್ಯಾಂಗ್ ಆನ್ ಲೈನ್ ವೇದಿಕೆಗಳು ಜುಲೈ 25 ರಿಂದ 8.30 ರಿಂದ

27ರ ರಾತ್ರಿ, 10.00 ಗಂಟೆಯವರೆಗೆ
ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ
ಮಾಹಿತಿ ನೀಡಿದೆ. ವಿದ್ಯುತ್ ಬಿಲ್
ಪಾವತಿ ಹೆಚ್ಚಿದರೆ ಬದ್ಧವಾಗುತ್ತೆ.

ಎಂಬ ಬಗ್ಗೆ
ಡಿ ಗಡಿಮಾರು

ಜೆಸಾಂ, ಹೆಸಾಂ ವ್ಯಾಪ್ತಿಯ ಬೆಲ್
ವಾವತಿಗಾಗಿ ಬಳಸುವ ಎಲ್ಲಾ ಎಸಾಂ
ಗಳ ಜಾಲತಾಣ, ಬೆಸಾಂ ಮಿತ್ರ
ವೊಬ್ಬೇ ಆಪ್. ಬೆಂಗಳೂರು ಒಬ್

ಹಾಗೂ ಕರ್ನಾಟಕ ಒನ್ ಕೌಂಟರ್ ಗಳಲ್ಲಿ ಈ 2 ದಿನ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

IN THE COURT OF THE III ADDL. SENIOR
CIVIL JUDGE BENGALURU RURAL
DISTRICT, BENGALURU
O.S.No. 1891/2023
BETWEEN: SRI. RAMAMURTHY.

...PLAINTIFF
AND: SRI. H. SURESH AND ANOTHER,
...DEFENDANTS

NOTICE TO DEFENDANT NO.1
SRI. H. SURESH, S/o Late Munirhanumalaih
@Munivenkatahanuma, Aged about 49
Years, R/At old No.36, New No. E226.

Kamagondanahalli, Jalalhalli West,
Bengaluru-560015, Mobile No.7892897605.

WHEREAS, the Plaintiff has filed the above
case against you and another for Specific
Performance and to enforce the Registered
Sale Agreement dated 05/03/2018 in respect
of suit schedule property, while you are trying
to obtain the compensation amount from the

ಇ ದಿನಾಂಕದ ಬಗ್ಗೆ
ಮಿಷ್ಯೂಗಿ ಆಗದೇ
ನೀನಾಪರವರವಾಗಲೇ
ಕಂಡವು ಆಯದೇ.
ಸುಮಾರು 11-00
Defendant No.2. Hence the present suit came
to be filed. Therefore please take notice that
the above case is posted to 14/08/2025 for
your personal appearance or through an
advocate at 11.0 Clock A.M, failing which the
Honble Court will proceed with the case and
decide the same in your absence.

SCHEDULE PROPERTY
All that piece and parcel of agricultural land bearing Sy.No.52/7, of Kalatammanahalli Village, Hesaraghatta Hobli, Bengaluru North Taluk, presently Yelahanka Taluk, Bengaluru, measuring 9½ guntas out of 19 bounded on:
East by: Sy.No.52/3; **West by:** Property belongs

By order of the Court, Chief Ministerial officer
Senior Civil Judge Court, Bengaluru Rural
District, Bengaluru

Advocate for Plaintiff
V. Vijayashekhara Gowda &
Jagadeeswar. J, Advocates,
No.1, 2nd Floor, 10th Cross, Cubbonpet
Main road, Cubbonpet, Bengaluru-560002.

ಪ್ರಾಚೀನ, ಕೆಂಪು
1615
ಮೇಲೆ ಹತ್ತಿರ
ಕೆಂಪು ದೊಡ್ಡ ಗುರು. 2. ಉದ್ದವು 70
ಮೀಟರ್, ವಿಸ್ತಾರ: 70
ಮೀಟರ್. ಹೆಸರು: ಮಾರ್ಗು.

[illegible][illegible][illegible][illegible]

ಅನುರಾಧಾ ಕಲಾಪುರ ಕುಟುಂಬ ಸಮಾಜದ	ಕುಟುಂಬ ಸಮಾಜದ ಮೇಲೆ ನಿರ್ದೇಶಿಸಿ ೫೫ ಯಾರೂ ಕಲಾಪುರ ಕುಟುಂಬ ಸಮಾಜ, ಅಭಿವೃದ್ಧಿ ಪ್ರಕಾಶನ, ಮಂಡ್ಯದಿಂದ ಪ್ರಕಟಿಸಿರುವ ಕವಿತೆ
ಕುಟುಂಬ ಸಮಾಜ	ನಿರ್ದೇಶಿಸಿ 29-41-2025 ರಂದು ಸಹ ಕುಟುಂಬ ಸಮಾಜ ಕುಟುಂಬ ಸಮಾಜದ ಮೇಲೆ ನಿರ್ದೇಶಿಸಿ ೫೫ ಯಾರೂ ಕಲಾಪುರ ಕುಟುಂಬ ಸಮಾಜ, ಅಭಿವೃದ್ಧಿ ಪ್ರಕಾಶನ, ಮಂಡ್ಯದಿಂದ ಪ್ರಕಟಿಸಿರುವ ಕವಿತೆ

ಮಾನ್ಯ ಸಂಸದರೇ,	ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯಸ್ಥರು ಮಾನ್ಯ ಸಂಸದರೇ.
	ಬೆಂಗಳೂರು
	ಹೊಮ್ಮನಗುಡಿ ಮತ್ತು ವೀರಪ್ಪ,
	ವಿಜಯ ನಗರ, ಬಿ
	ಕೃಷಿ ವಿಶ್ವವಿದ್ಯಾಲಯ
	ದಿನಾಂಕ: 23-07-2025

